



# ಮೋಸಕೆ ತಕ್ಕ ಯಾರೆ



■ ವೇದಾವತಿ ಹೆಚ್ ಎಸ್

ಕಲೆ: ಸಂತೋಷ್ ಸಸಿಹಿತ್ತು

**ಒ** ಕಳ ವರ್ಣಗಳ ಹಿಂದೆ ಆಮೆಯೊಂದು ವಿಶಾಲವಾದ, ಶುಭ್ರವಾಗಿರುವ ಕೊಳಪೊಂದರಲ್ಲಿ ವಾಸವಾಗಿತ್ತು. ಆ ಕೊಳಕ್ಕೆ ವಿಧವಿಧವಾದ ಪಕ್ಕಿಗಳು ನೀರು ಕುಡಿದು, ದಣ್ಣಿಂಬಿಕೊಳ್ಳಲು ಬರುತ್ತಿದ್ದವು. ಕಾಲತ್ವಮೇಣ ಪಕ್ಕಿಗಳಿಗೂ ಆಮೆಗೂ ಸೈಕ್ಕ ಬಳ್ಳಿಯಿತು. ಪಕ್ಕಿಗಳು ದಿನವೂ ತಾವು ನೇರಿದರ ದೂರದ ಪ್ರದೇಶಗಳನ್ನೇಲ್ಲಾ ಆಮೆಗೆ ಬಣ್ಣಿಸಿ ಹೇಳುತ್ತಿದ್ದವು.

ಕೆಲವೊಮ್ಮೆ ಪಕ್ಕಿಗಳ ನಡುವೆ ಗೂಂಡಲ, ಕಲಹ ಲಿಂಟಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಆಮೆಯು ಪಕ್ಕಿಗಳಿಗೆ ಸಮಾಧಾನದ ಮಾತುಗಳನ್ನು ಹೇಳಿ ಪರಿಹಾರಗಳನ್ನು ಸೂಚಿಸುತ್ತಿತ್ತು. ಪಕ್ಕಿಗಳಿಗೆ ಆಮೆಯನ್ನು ಕಂಡರೆ ಬಲು ಸ್ತ್ರಿತಿ. ಅಲ್ಲದೇ ಪಕ್ಕಿಗಳಿಗೆಲ್ಲಾ ಆಮೆ ಬಹಳ ಜಾಣಿಸಿದು ಆದರ, ಗೌರವದಿಂದ ಕಾಣುತ್ತಿದ್ದವು.

ಅದೊಂದು ದಿನ ಮುಂಜನೆ ಸಾವಿರಾಯ ಪಕ್ಕಿಗಳು ಕೊಳಕ್ಕೆ ಬಂದು ಸಂಪೂರ್ಣದಿಂದ ಸ್ವಾನ ಮಾಡುತ್ತಿದ್ದವು. ಅಷ್ಟೊಂದು ಪಕ್ಕಿಗಳನ್ನು ನೋಡಿ ಆಮೆಗೆ ಆಶ್ಚರ್ಯವಾಗಿ ‘ವಿನು ಸಮಾಜಾರ್ಥಿ ನಿವೇದ್ಯರೂ ಇಮ್ಮೋಂದು ಸಂಪೂರ್ಣದಿಂದ ಇರುವುದಕ್ಕೆ ಕಾರಣವೇನು?’ ಎಂದು ಹೇಳಿತು. ಆಗ ಪಕ್ಕಿಗಳು ‘ದೇವಲೋಕದ ಒದಯ ದೇವೇಂದ್ರನು ನಮ್ಮನ್ನೇಲ್ಲಾ ಅವನ ಆಸ್ತಾನಾನ್ನಕ್ಕೆ ಆಷ್ಟಾನಿಸ್ತಾನ್ನೇನೆನ್ನು. ನಾವೇಲ್ಲರೂ ಸ್ವಾನ ಮಾಡಿದೆ ಬಳಿಕ ದೇವಲೋಕಕ್ಕೆ

ಹೋಗುತ್ತಿದ್ದೇವೆ’ ಎಂದು ಖುಸಿಯಿಂದ ಹೇಳಿದವು.

ಪಕ್ಕಿಗಳ ಮಾತುಗಳನ್ನು ಹೇಳಿ ಆಮೆಗೆ ತಾನೂ ದೇವೇಂದ್ರನನ್ನು ನೋಡಬೇಕೆಂಬ ಆಸೆಯಾಯಿತು. ಆದರೆ ಅಲ್ಲಿಗೆ ಹೋಗುವುದಾದರೂ ಹೇಳಿಸಿದು ಯೇಂಜಿಸಲಾರಂಭಿತು. ಆಮೆ ಅದುವರೇಗೂ ಆ ಕೊಳವನ್ನು ಬಿಟ್ಟು ಎಲ್ಲಿಯೂ ಹೊರಗೆ ಹೋಗೇ ಇರಲಿಲ್ಲ.

ಆಮು ‘ಪಕ್ಕಿಗಳೇ, ನನ್ನನ್ನು ನಿಮ್ಮ ಜೊತೆಯಲ್ಲಿ ದೇವೇಂದ್ರನ ಬಳಿಗೆ ಕರೆದುಕೊಂಡು ಹೋಗಿ. ಅಲ್ಲಿ ಏನೇನು ನಡೆಯುತ್ತದೆ ಅದನ್ನೇಲ್ಲವನ್ನು ನಿಮಗೆ ನಾನು ವಿವರವಾಗಿ ತಿಳಿಸುತ್ತೇನೆ’ ಎಂದು ಕೇಳಿಕೊಂಡಿತು.

ಪಕ್ಕಿರಾಜನಿಗೆ ಆಮೆಯನ್ನು ಹೇಗೆ ದೇವೇಂದ್ರನ ಬಳಿಗೆ ಕರೆದುಕೊಂಡು ಹೋಗುವುದಿಂದ ಚಿಂತೆಯಾಯಿತು. ದೇವಲೋಕಕ್ಕೆ ಹಾರಿ ಹೋಗಲು ಆಮೆಗೆ ರಕ್ಷಿತಗಳಲ್ಲ. ಅವನು ನಿಮ್ಮ ಏಕ್ತನಾಗಿರುವುದರಿಂದ ಹೇಗಾದರೂ ಮಾಡಿ ಸಹಾಯ ಮಾಡುತ್ತೇಬೇಕು. ಹಿಂಗೆ ಯೋಚಿಸಲ್ಪತ್ತಾ ಪಕ್ಕಿಗಳಿಗೆ ತನ್ನ ಬಳಿಗೆ ಇರುವುದು? ಆಮೆಗೂ ಒಂದು ಹೆಸರು ಬೇಕೆಲ್ಲವೇ? ಎಂದು ಯೋಚನೆ ಮಾಡುತ್ತಿರುವಾಗ ಆಮೆಯು ಪಕ್ಕಿಗಳಲ್ಲಿ ‘ನಿವೇದ್ಯರೂ ನನಗೆ ಒಂದೊಂದು ಪ್ರಕ್ಕ ಕೊಟ್ಟು ಹಾರಲು ಅವಕಾಶ ಮಾಡಿಕೊಟ್ಟಿದ್ದೀರಿ. ನಾನು ನಿಮ್ಮೆಲ್ಲರ ಅತಿಥಿ ಆಗಿರುವೆ. ಆದ್ದರಿಂದ ನಿವೇದ್ಯರೂ ನನ್ನನ್ನು ಅತಿಥಿ ಎಂದು ಕರೆಯಿರು’ ಎಂದಿತು. ಪಕ್ಕಿಗಳಿಗೂ ಆಮೆಯ ಹೆಸರು ‘ಅತಿಥಿ’ಯೆಂದು ಕರೆಯಲು ಸರಿಯಾಗಿದೆ ಎಂದು ಸಂತೋಷಪಡ್ಟವು.

ನಮ್ಮೊಡನೆ ದೇವಲೋಕಕ್ಕೆ ಹಾರಿ ಬರಬಹುದು’ ಎಂದಿತು. ಎಲ್ಲಾ ಪಕ್ಕಿಗಳು ಒಮ್ಮೆತೆಂದ ಪ್ರಕ್ಕ ಕೊಡಲು ಒಷ್ಣಿದ್ದವು. ಆಗ ಆಮೆಗೆ ರಕ್ಷಿತಗಳೊಂದಿಗೆ ಹಾರಿ ಹೋಗುತ್ತೇನೆಂದು ಸಂಕೇತವಾಯಿತು.

ಆಮೆಯಾದರೂ ಖುಸಿಯಿಂದ ದೇವಲೋಕಕ್ಕೆ ಹಾರಿ ಹೋಗಲು ಸಿದ್ಧವಾಗಿತ್ತು. ಆದರೆ ಅಲ್ಲಿರುವ ಪಕ್ಕಿಗಳಲ್ಲಿ ಒಂದು ಸಂಪ್ರದಾಯವಿತ್ತು. ಅವುಗಳ ಯಾವುದಾದರೊಂದು ಸಮಾರಂಭಕ್ಕೆ ಹೋಗುವಾಗ ಒಬ್ಬಿಬ್ಬರೂ ಒಂದೊಂದು ಹೆಸರಿಟ್ಟುಕೊಳ್ಳಬೇಕಾಗಿತ್ತು. ಕಾಗೆ, ಹೋಗಿಲೆ, ಗುಬ್ಬಜ್ಜಿ, ಗಿಳೆ, ಪಾರಿವಾಳ, ಮೈನಾ, ಕೊಕ್ಕರೆ... ಹಿಂಗೆ ಎಲ್ಲಾ ಪಕ್ಕಿಗಳಿಗೂ ಒಂದೊಂದು ಹೆಸರು. ಆಮೆಯೂ ಕೂಡ ಈಗ ಪಕ್ಕಿಗಳಂತೆ ಹಾರಾಟ ಮಾಡುವುದರಿಂದ ಅದಕ್ಕೆ ಏನೆಂದು ಹೆಸರಿದ್ದವು? ಆಮೆಗೂ ಒಂದು ಹೆಸರು ಬೇಕೆಲ್ಲವೇ? ಎಂದು ಯೋಚನೆ ಮಾಡುತ್ತಿರುವಾಗ ಆಮೆಯು ಪಕ್ಕಿಗಳಲ್ಲಿ ‘ನಿವೇದ್ಯರೂ ನನಗೆ ಒಂದೊಂದು ಪ್ರಕ್ಕ ಕೊಟ್ಟು ಹಾರಲು ಅವಕಾಶ ಮಾಡಿಕೊಟ್ಟಿದ್ದೀರಿ. ನಾನು ನಿಮ್ಮೆಲ್ಲರ ಅತಿಥಿ ಆಗಿರುವೆ. ಆದ್ದರಿಂದ ನಿವೇದ್ಯರೂ ನನ್ನನ್ನು ಅತಿಥಿ ಎಂದು ಕರೆಯಿರು’ ಎಂದಿತು. ಪಕ್ಕಿಗಳಿಗೂ ಆಮೆಯ ಹೆಸರು ‘ಅತಿಥಿ’ಯೆಂದು ಕರೆಯಲು ಸರಿಯಾಗಿದೆ ಎಂದು ಸಂತೋಷಪಡ್ಟವು.